

August 24, 2023

Department of Corporate Services, BSE Limited, P J Towers, Dalal Street, Mumbai – 400001

SCRIP CODE – 504341

<u>Sub: Copy of Notice published in Newspapers – 43rd Annual General Meeting to be held on September 16, 2023</u>

Dear Sir/Madam,

Pursuant to the provisions of the SEBI (Listing Obligations and Disclosure Requirements) Regulations, 2015 please find enclosed herewith copies of newspaper advertisements containing, "Notice to the Members of the Company regarding 43rd Annual General Meeting of the Company to be held through VC / OAVM", published by the Company in accordance with the General Circulars issued by the Ministry of Corporate Affairs, in the following newspapers –

- 1. "Kannada Prabha" Newspaper in Kannada language; and
- 2. "The New Indian Express" Newspaper in English language.

The said newspaper advertisements are also available on the Company's website at www.ravindraenergy.com.

We request you to kindly take the same on records.

Thanking you.

Yours faithfully,

For Ravindra Energy Limited,

Vadiraj Mutalik

Company Secretary & Compliance Officer

ಪ್ರಸ್ತುತ ವಿದ್ಯಾರ್ಥಿಗಳಿಗೆ ಕ್ರೀಡಾ ಸೌಲಭ್ಯಗಳು ಹೆಚ್ಚಿವೆ. ಅವುಗಳ ಸದುಪಯೋಗ ಪಡೆದು ಸಾಧನೆ ಮಾಡಬೇಕು ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಆಯುಕ್ತ ಪ್ರವೀಣ ಜೈನ

ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಅಧಿಕಾರಿಗಳಾಗಿ ಉನ್ನತಮಟ್ಟಕ್ಕೆ ಬೆಳೆಯಬೇಕು ಎಂದರು. ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ

ಬಸವಾದಿ ಶರಣರು

ಸಮಾನತೆ ಪ್ರತಿಪಾದಕರು

ಕಾಲದಲ್ಲಿ 'ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎಂದು

ಸಾಮಾಜಿಕ ಬದುಕಿನಂತೆ ಆಧ್ಯಾತ್ಮಿ ಕ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ

ಮಹಿಳೆಯರಿಗೆ ಅವಕಾಶ ಕೊಟ್ಟು ಅಸಮಾನತೆ ಹೊಡೆದು ಹಾಕಿದ

ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಚಾರ್ಯ

» ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದರು.

ಕಾರ್ಯಕ್ರಮದಲ್ಲಿ 'ದಾಂಪತ್ಯ ಧರ್ಮ' ಕುರಿತು ಉಪನ್ಯಾಸ ನೀಡಿದ

ಅವರು, ಶರಣರು 'ಒಳಗೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ'

ಎಂದರಲ್ಲದೆ 'ಪರಸತಿಯನ್ನು ಮಹಾದೇವಿಯಂಬೆ' ಎನ್ನುತ್ತ ಆದರ್ಶ

ದಾಂಪತ್ಯ ಧರ್ಮವನ್ನು ಪ್ರತಿಪಾದಿಸಿದರು. ಸ್ತ್ರೀಕುಲಕ್ಕೆ ಗೌರವ ತೋರಿದ

ಶರಣರ ಇಂತಹ ಆದರ್ಶ ಬದುಕನ್ನು ನಾವು ಧರ್ಮವೆಂದು ನಂಬಿ

ಪತ್ರಿ, ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬದುಕಿದರೆ ಕುಟುಂಬ

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಂ.ಆರ್.ಉಳ್ಳೇಗಡ್ಡಿ ಮಾತನಾಡಿ,

ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ,

ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಉಪನ್ಯಾಸಕ ಎ.ಕೆ.ಪಾಟೀಲ ಸ್ವಾಗತಿಸಿದರು. ವಕೀಲ ವಿ.ಕೆ.ಪಾಟೀಲ

ಬೆಳಗಾವಿಯ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ

ಡಾ.ಬಸವರಾಜ ಜಗಜಂಪಿ, ಎಂ.ಆರ್.ಉಳ್ಳೇಗಡ್ಡಿ ಇದ್ದರು.

ಮಂಗಳವಾರ 'ದಾಂಪತ್ಯ ಧರ್ಮ' ಕುರಿತ ವಿಶೇಷ ಕಾರ್ಯಕ್ರಮ

ಜರುಗಿತು. ಡಾ.ಅಲ್ಲಮಪ್ರಭು ಸ್ವಾಮೀಜಿ, ಗುರುಸಿದ್ದ ಸ್ವಾಮೀಜಿ,

ಯುಡಿಐಡಿ ಪಡೆಯಲು ಸೂಚನೆ

ಬೆಳಗಾವಿ: ಯು.ಡಿ.ಐ.ಡಿ. ಗುರುತಿನ ಚೀಟಿ ಪಡೆಯಲು ಅಂಗವಿಕಲರ

ಮನೆ ಬಾಗಿಲಿಗೆ ಯು.ಡಿ.ಐ.ಡಿ. ಕಾರ್ಡ್ ಎಂಬ ಘೋಷವಾಕ್ಯದಡಿ ಆಗಸ್ಟ್ ಮಾಸ ಆಚರಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಂಗವಿಕಲರ

ಯು.ಡಿ.ಐ.ಡಿ. ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದವರು ಆ. 31ರೊಳಗೆ

ಸಂಬಂಧಪಟ್ಟ ತಾಲೂಕು ಆಸ್ಪತ್ರೆಯ ವೈದ್ಯಕೀಯ ಮಂಡಳಿಯಲ್ಲಿ

ಮತ್ತು ಮಾನಸಿಕ ಅಸ್ವಸ್ಥರು, ಬುದ್ಧಿಮಾಂದ್ಯರು, ಶ್ರವಣದೋಷವುಳ್ಳ

ಅಂಗವಿಲಕರು ಜಿಲ್ಲಾಸ್ಪತ್ರೆಯ ವೈದ್ಯಕೀಯ ಮಂಡಳಿ ಸಂಪರ್ಕಿಸಿ

ಯು.ಡಿ.ಐ.ಡಿ. ಕಾರ್ಡ್ ಅನುಮೋದಿಸಿಕೊಳ್ಳಬಹುದು ಎಂದು ಜಿಲ್ಲಾ

ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಸಾಲ ಸೌಲಭ್ಯಕ್ಕೆ

ಬೆಳಗಾವಿ: ಆರ್ಯವೈಶ್ಯ ಸಮುದಾಯ

ಅಭಿವೃದ್ಧಿ ನಿಗಮದಿಂದ 2023-24ನೇ

ಸಾಲಿನಲ್ಲಿ ವಿವಿಧ ಯೋಜನೆಗಳಿಗಾಗಿ

ಆಹ್ವಾನಿಸಲಾಗಿದೆ. ಸೆ.18ರೊಳಗಾಗಿ

Kacdc Karnataka.gov.in ವೆಬ್

ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ವಾರ್ಷಿಕ ವರಮಾನ ಗಾಮಾಂತರ

ಮತ್ತು ನಗರ ಪದೇಶದವರಿಗೆ 3

ಲಕ್ಷ ರೂ.ಮಿತಿಯೊಳಗಿರಬೇಕು.18

ವರ್ಷ ಮೇಲ್ಪಟ್ಟು 45 ವರ್ಷ

ಒಳಗಿರಬೇಕು. ಕನಿಷ್ಠ 50 ಸಾವಿರ

ರೂ.ಗಳಿಂದ ಗರಿಷ್ಟ್ನ ಲಕ್ಷದ ವರೆಗೆ

ಸಾಲ ಒದಗಿಸಲಾಗುವುದು. ಶೇ.20

ಸಹಾಯಧನ, ಶೇ.80 ಸಾಲವನ್ನು

ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ

ಒಂದು ಕುಟುಂಬದಲ್ಲಿ ಒಬ್ಬರು

ಮಾತ್ರ ಸಾಲ ಸೌಲಭ್ಯ ಪಡೆಯಲು

ಯುವತಿ ನಾಪತ್ತೆ

ಬೆಳಗಾವಿ: ಕಾರವಾರ ತಾಲೂಕಿನ

ಕಾಜುಬಾಗ ಗ್ರಾಮದ ನಿವಾಸಿ ಐಶ್ವರ್ಯ

ರವೀಂದ್ರ ಕಾಂಬಳೆ (22) ಆ.18ರಂದು

ಮಧ್ಯಾಹ್ನ 1 ಗಂಟೆಗೆ ಖಾಸಗಿ

ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆಂದು

ಮನಿಷಾ ರವೀಂದ್ರ ಕಾಂಬಳೆ

ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ

5 ಅಡಿ 8 ಇಂಚು ಎತ್ತರ,

ಗೋಧಿಗೆಂಪು ಮೈಬಣ್ಣ, ಸದೃಢ

ಮೈಕಟು ಇದ್ದು ಕೊಂಕಣಿ, ಹಿಂದಿ,

ಇಂಗ್ಲಿಷ್, ಮರಾಠಿ ಹಾಗೂ ಕನ್ನಡ

ಬಗ್ಗೆ ಮಾಹಿತಿ ದೊರೆತಲ್ಲಿ ಸಿಕ್ಕಲ್ಲಿ

ಯುವತಿ

0831-2405250,

9480804106ก็

ಮಾಡಲಾಗುವುದು.

ಸಂ.9448451111

ಮಾಹಿತಿಗಾಗಿ

ಕುಟುಂಬದ

ಆನ್ಲೈನ್ ಮೂಲಕ

ಅರ್ಜಿದಾರರ

ಮಂಜೂರು

ಅರ್ಹರು.

ಸಂಪರ್ಕಿಸಬಹುದು.

ದೂರು ನೀಡಿದ್ದಾರೆ.

ಮಾತನಾಡುತ್ತಾರೆ.

ಸಂಪರ್ಕಿಸಬಹುದು.

ದೂ.

ಡಾ.ಬಸವರಾಜ

ಜಗಜಂಪಿ ಹೇಳಿಕೆ

ನಡೆಯಬೇಕು ಎಂದು ವಿವರಿಸಿದರು.

ನೆಮ್ಮ ದಿಯಾಗಿರುತ್ತದೆ ಎಂದರು.

ಹಾಗೂ ಎ.ಕೆ.ಪಾಟೀಲ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ರಾಜಾ ಲಖಮಗೌಡ ಮಹಾವಿದ್ಯಾಲಯದಲ್ಲಿ ಕ್ರೀಡೆಗೆ ಬಹಳ ಮಹತ್ತ ನೀಡುತ್ತಾರೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಬೇಕು. ಕೆಎಎಸ್, ಐಎಎಸ್

ಆಧ್ಯಕ್ಷತೆ ವಹಿಸಿದ್ದ ರಾಜಾ ಲಖಮಗೌಡ ವಿಜ್ಞಾನ ಸಂಸ್ಥೆಯ



ಬೆಳಗಾವಿ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ 2022-23ರ ಅತ್ಯುತ್ತಮ ವಿದ್ಯಾರ್ಥಿನಿ ಬಹುಮಾನವನ್ನು ರೋಸ್ ಮೊಂಟೆರಿಯೊಗೆ ನೀಡಲಾಯಿತು. ಬುಡಾ ಸಹಾಯಕ ಆಯುಕ್ತ ಪ್ರವೀಣ ಜೈನ, ಎಲ್.ವಿ. ದೇಸಾಯಿ, ಡಾ. ಜೆ.ಎಸ್. ಕವಳೇಕರ, ಪುರುಷೋತ್ತಮ ಐ., ಸುಧಾ ಸರಿಕರ ಇತರರಿದ್ದರು.

ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಕೀಳರಿಮೆ ತೊರೆದು ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.

ಪ್ರಾಚಾರ್ಯೆ ಡಾ. ಜಿ.ಎಸ್. ಕವಳೇಕರ ಸ್ವಾಗತಿಸಿದರು. ಜಿಮ್ಲಾನಾ ಅಸೋಸಿಯೇಷನ್

ಪುರುಷೋತಮ ಉಪಾಧ್ಯಕ್ಷ ಐ. ಪರಿಚಯಿಸಿದರು. ಕಲ್ಟರಲ್ ಆಸೋಸಿಯೇಷನ್ ಉಪಾಧ್ಯಕ್ಷೆ ಸುಧಾ ಸರಿಕರ ಜಿಮ್ಖಾನಾ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳ ವರದಿ ವಾಚಿಸಿದರು.

ಕಾಲೇಜಿನ 2022-23ರ ಅತ್ಯುತ್ತಮ ವಿದ್ಯಾರ್ಥಿನಿ ಬಹುಮಾನವನ್ನು ರೋಸ್ ಮೊಂಟೆರಿಯೊಗೆ, ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ವಿಶಾಲ ಪೂಜೇರಿಗೆ ನೀಡಲಾಯಿತು. ಆಲ್ರೌಂಡರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಮಯೂರಿ ಶೇಟ್ ಮತ್ತು ಶಿವಾನಂದ ಬಾಗನ್ನವರ

ತಾಪಂ ಸದಸ್ಯ ವಿಜಯಕುಮಾರ ಪಾಟೀಲ, ಎಂ.ಎಂ. ಪುರಾಣಿಕ, ಎ.ಎಂ. ಬಾಗವಾನ, ಮೇಘಾ ಗಲಗಲಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್.ಎಂ. ಬುಲಬುಲಿ, ಪೂಜಾ ಮೆಳವಂಕಿ



ವಧು ಅಥವಾ ವರರನ್ನು ಹುಡುಕಲು ಸಹಾಯ ಬೇಕೆ?

ನಮಗೆ ಕರೆ ಮಾಡಿ 🏈 70928 77888, ನೋಂದಣೆ ಉಚಿತೆ!

ಕನ್ನಡಿಗರ ನಂ.1 ಆಯ್ಕೆ 23 ವರ್ಷಗಳಿಂದ

ಮೂರಾಬಟ್ಟೆಯಾದ 30 ಬೈಸಿಕಲ್। ದುರಸ್ತಿಗೆ ಬರುತ್ತಿವೆ ಇವಿ ಸೈಕಲ್ ಅವನತಿಯತ್ತ ಪಿಬಿಎಸ್ಎಸ್ ಯೋಜನೆ

ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎನ್ನುವ ನಿಯಮ ಚಾಲ್ತಿಯಲ್ಲಿದ್ದ

ಶಿವಾನುಭವ ಮಂಟಪದಲಿ ಶಾವಣ

ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ

ಸ್ವಾರ್ಟ್ ಸಿಟಿ ಕಂಪನಿಯಿಂದ ಮಹಾನಗರದಲಿ 24 ಗಂಟೆ ಸಾರ್ವಜನಿಕರಿಗೆ ಬೈಸಿಕಲ್ ಹಂಚಿಕೆ ವ್ಯವಸ್ಥೆ (ಪಿಬಿಎಸ್ಎಸ್) ಕಲ್ಪಿಸುವ ಯೋಜನೆ ನಿರ್ವಹಣೆ ಕೊರತೆಯಿಂದ

ಯೋಜನೆ ಆರಂಭವಾದ ಕೆಲ ತಿಂಗಳು ಚೆನ್ನಾಗಿ ಅನುಷ್ಠಾನವಾಗಿತ್ತು. ನಂತರ ನಿರ್ವಹಣೆ ಇಲ್ಲದೆ ಕುಂಟುತ್ತ ಸಾಗಿದೆ. ಯೋಜನೆಗೆಂದು ಖರೀದಿಸಿದ ಸೈಕಲ್ ಗಳು ನಿಂತ ಹಾಳಾಗುತ್ತಿವೆ. ಸಾರ್ವಜನಿಕರೂ ಸೈಕಲ್ ಗಳಿಗೆ ಹಾನಿ ಮಾಡುತ್ತಿರುವುದು ಕಂಡು ಬಂದಿದೆ. ಕೆಲವರು ಸೈಕಲ್ಗಳನ್ನು ಅವುಗಳ ನಿಲ್ದಾಣಗಳಲ್ಲಿ ನಿಲ್ಲಿಸದೆ ಬೇರೆಕಡೆ ಇಟ್ಟು ಹೊರಟಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗಳಲ್ಲಿ ಯೋಜನೆ ಗುತ್ತಿಗೆ ಪಡೆದವರು ಪ್ರಕರಣ ದಾಖಲಿಸಿದ್ದಾರೆ. ಕೆಲವು ಸೈಕಲ್ಗಳನ್ನು ನಿಯಮಿತವಾಗಿ ಚಾರ್ಜ್ ಮಾಡದೆ ಇರುವುದರಿಂದ ಅವುಗಳ ಬಳಕೆಯೂ ಸರಿಯಾಗಿ ಆಗುತ್ತಿಲ್ಲ. ಹೀಗೇ ಹಲವು ಕಾರಣಗಳಿಂದ 30ಕ್ಕಿಂತ ಹೆಚ್ಚು ಸೈಕಲ್ ಗಳು ಹಾಳಾಗಿದ್ದು, ಯೋಜನೆ ಅವನತಿ ಹಾದಿ

ಏನಿದು ಯೋಜನೆ, ಬಳಕೆ ಹೇಗೆ?: 2022ರ ಡಿಸೆಂಬರ್ 15ರಂದು ಪಿಬಿಎಸ್ಎಸ್ (ಪಬ್ಲಿಕ್ ಬೈಸಿಕಲ್ ಸೇರಿಂಗ್ ಸಿಸ್ಟಂ) ಸೇವೆ ಆರಂಭವಾಗಿದೆ.

ನಗರದ 20 ಕಡೆಗಳಲ್ಲಿ ನಿಲ್ದಾಣಗಳಿವೆ. ಮೂರು ವಿಧದ 300 ಸೈಕಲ್ಗಳನ್ನು ಸೇವೆಗೆ ಅಣಿಗೊಳಿಸಲಾಗಿತ್ತು. ಗೂಗಲ್ ಪ್ಲೇ ಸ್ಟೋರ್ನಲ್ಲಿ 'ಯಾನಾ' ಆ್ಯಪ್ ಡೌನ್ಲೋಡ್ ಮಾಡಿಕೊಂಡು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆ್ಯಪ್ ಮೂಲಕ 500

ರೂ. ಮುಂಗಡ ಗಣ ಸಂದಾಯ ಮಾಡಬೇಕು. ಬಳಿಕ ಸೈಕಲ್ ಸ್ಟ್ರಾಂಡ್ನಲ್ಲಿರುವ ಸೈಕಲ್ ಗಳ ಮೇಲಿನ 'ಕ್ಯೂ ಆರ್ ಕೋಡ್' ಸ್ಕ್ಯಾನ್ ಮಾಡಿದರೆ ಒಟಿಪಿ ಬರುತ್ತದೆ. ಆ ಒಟಿಪಿ ಸಹಾಯದಿಂದ ಸೈಕಲ್ ರೈಡ್ ಮಾಡಬಹುದು. ಬಳಿಕ ಸೈಕಲ್ ಅನ್ನು ನಿಲ್ದಾಣದಲ್ಲಿ ನಿಲ್ಲಿಸುವಾಗ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಿಲ್ದಾಣದಲ್ಲಿಟ್ಟು ಲಾಕ್ ಮಾಡಬೇಕು. ಅರ್ಧ ಗಂಟೆ ಸೈಕಲ್ ಬಳಕೆ ಮಾಡಿದರೆ 'ಒಂದು ರೈಡ್' ಎಂದು ಪರಿಗಣಿಸಲಾಗುತ್ತದೆ. ಪ್ರತಿ ಅರ್ಧ ಗಂಟೆ 5 ರೂ. ಶುಲ್ಕವಿದೆ. ಇಲೆಕ್ಷಿಕ್ ಸೈಕಲ್ಗೆ 30 ರೂ. ಶುಲ್ಕವಿದೆ. ಆರಂಭದ ಎರಡು ತಿಂಗಳ ಅವಧಿಯಲ್ಲಿ 4,350 ರೈಡ್ಗಳು ಆಗಿವೆ. 6,315 ಜನ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸೈಕಲ್ ಬಳಸುತ್ತಿದ್ದರು. ಪರಿಸರದಲ್ಲಿ ಬೆರೆಯುತಿದ್ದ 1020 ಕೆ.ಜಿ. ಯಷ್ಟು ಕಾರ್ಬನ್

ಎಲ್ಲೆಲ್ಲಿವೆ ನಿಲ್ದಾಣ?: ಉದ್ಯಮಬಾಗ ಬಸ್ ನಿಲ್ದಾಣ, ಚನ್ನಮ್ಮ ನಗರ ಬಸ್ ನಿಲ್ದಾಣ, ಟಿಳಕವಾಡಿ ವ್ಯಾಕ್ಟಿನ್ ಡಿಪೋ ಮೈದಾನ, ದೇಶಮುಖ್ ರಸ್ತೆ 1ನೇ ಗೇಟ್, ಆರ್ಪಿಡಿ ಕಾಲೇಜು, ಗೋವಾವೇಸ್ ವೃತ್ತ, ಗೋಗಟೆ ವೃತ್ತ (ಪಣಜಿ-ಬೆಳಗಾವಿ ರಸ್ತೆ), ಕಾಲೇಜು ರಸ್ತೆ, ರಾಣಿ ಚನ್ನಮ್ಮ ವೃತ್ತ, ಕೋರ್ಟ್ ಕಾಂಪೌಂಡ್, ಆರ್ಟಿಒ ವೃತ್ತ, ಕೋಟೆಕೆರೆ, ಮಹಾಂತೇಶ ನಗರ ಬಸ್ಸ್ಟ್ಯಾಂಡ್, ಶ್ರೀನಗರ ಗಾರ್ಡನ್, ಕೊಲ್ಲಾಪುರ ವೃತ್ತ, ಕೆಪಿಟಿಸಿಎಲ್ ರಸ್ತೆ, ಕೆಎಲ್ಇ ಆಸ್ಪತ್ರೆ ಬಸ್ ನಿಲ್ದಾಣ, ಗಾಲ್ಫ್ ಕೋರ್ಸ್, ಹನುಮಾನ ನಗರ ವೃತ್ತ, ಹಿಂಡಲಗಾ ಗಣಪತಿ ದೇವಸ್ಥಾನ ಹಿಂದುಗಡೆ ಸೈಕಲ್



ಬೆಳಗಾವಿ ಆರ್ಟಿಒ ವೃತ್ತದಲ್ಲಿರು ಸ್ಮಾರ್ಟ್ಸಿಟಿ ಕಂಪನಿ ಪಿಬಿಎಸ್ಎಸ್ ಸೈಕಲ್

ಫೋಕಸ್

ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಸ್ಟ್ರೈಕಲ್ ಗಳನ್ನು ಅವುಗಳ ನಿಲ್ದಾಣಗಳಲ್ಲಿ ನಿಲ್ಲಿಸುವ ಬದಲು ಬೇರೆ ಎಲ್ಲೋ ನಿಲ್ಲಿಸಿದ್ದರಿಂದ ಗುತ್ತಿಗೆದಾರರು ಮಾರ್ಕೆಟ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದರು. ಇನ್ನು ಸಾರ್ವಜನಿಕರು

ಸೈಕಲ್ ಗಳಿಗೆ ಹಾನಿ ಮಾಡಿದ ಸಂಬಂಧ ನಗರದ ಶಹಾಪುರದ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. 30ಕ್ಕಿಂತ ಹೆಚ್ಚು ಸೈಕಲ್ ಗಳು ಹಾಳಾಗಿವೆ. ಮಳೆಗಾಲ ಆರಂಭವಾಗಿದ್ದರಿಂದ ಸೈಕಲ್ ಗಳ ಬಳಕೆ ಕಡಿಮೆಯಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಾರೆ. ಇಲೆಕ್ಟಿಕಲ್ ಸೈಕಲ್ ಗಳು ಚಾರ್ಜ್ ಇರುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಸ್ವಾರ್ಟ್ಸ್ಟಿಯಿಂದ ಅನುದಾನ

ಕೊಪ್ಪಳ ಮೂಲದ 'ಧರಣಿ ಎಂಟರ್ ಪ್ರೆಸಸ್' ಕಂಪನಿಗೆ ಬೆಳಗಾವಿ ಸ್ಕಾರ್ಟ್ ಸಿಟಿ ಕಂಪನಿಯು ಈ ಸೇವೆಯನ್ನು ಹೊರಗುತ್ತಿಗೆ ನೀಡಿದೆ. ಸೈಕಲ್ ಗಳನ್ನು ಈ ಕಂಪನಿಯೇ ನಿರ್ವಹಿಸುತ್ತಿದೆ. ಸೈಕಲ್ ಖರೀದಿ ಸೇರಿ ಇತರ ಸೇವೆ ಅನುಷ್ಠಾನ ಮಾಡಿಕೊಂಡಿದ್ದು, ಸ್ಮಾರ್ಟ್ ಸಿಟಿಯಿಂದ ಅನುದಾನ ಒದಗಿಸಲಾಗಿದೆ.



ಸ್ನೈಕಲ್ ಗಳನ್ನು ನಿರ್ವಹಣೆ ಮಾಡುವುದು ಗುತ್ತಿಗೆ ಪಡೆದವರ ಜವಾಬ್ದಾರಿ. ನಿರ್ವಹಣೆ ಅಚ್ಚುಕಟ್ಟಾಗಿ ಮಾಡುವಂತೆ ಗುತ್ತಿಗೆದಾ ರರಿಗೆ ತಿಳಿಸುತ್ತೇವೆ. ಸೈಕಲ್ ಸ್ಟ್ಯಾಂಡ್ ಗಳಿಗೆ ಶೆಲ್ಪರ್ ಅಳವಡಿಸಿ ಸೈಕಲ್ ಗಳಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು.

ಬೆಳಗಾವಿ ಸ್ಮಾರ್ಟ್ಸ್ಟ್ ಎಂ.ಡಿ.

ನಂ. 1 ಕನ್ನಡ ದಿನಪತ್ರಿಕೆ යිස්ಯವಾಣ VIJAYAVANI » BELAGAVI ಬುಧವಾರ 23 ಆಗಸ್ಟ್ 2023 23 AUGUST 2023

<mark>ಬೆಳಗಾವಿ</mark> ಲೋಕಲ್ ಎಕ್ಸ್ಪ್ರೆಸ್



ಸಂಸಾಪನಾ ದಿನ....

ಬೆಳಗಾವಿಯ ಶಗುನ್ ಉದ್ಯಾನದಲ್ಲಿ ಇನ್ಸ್ ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಸ್ಥಾಪನಾ ದಿನವನ್ನು ಚೇರ್ಮನ್ ಆನಂದ

ದೇಸಾಯಿ ಉದ್ಘಾಟಿಸಿದರು. ರಾಮ್ ಭಂಡಾರಿ, ಗೌರವ ಪಂಡಿತ್, ಸದಾನಂದ ಎಚ್., ಜಯಂತ ಎಚ್., ಸಂಚಿತ್ ಕಿತ್ತೂರ, ಆದಿತ್ಯ ಪಾರಿಕ್ ಹಾಗೂ ವಿಕ್ರಮ ಎಸ್. ಇತರರಿದ್ದರು.

ಸುದಿ ಕಾರ್ನರ್

ಯಂತ್ರೋಪಕರಣ ಖರೀದಿಗೆ ಸಹಾಯಧನ

ಬೆಳಗಾವಿ: ಪ್ರಸಕ್ತ 2023-24ನೇ ಸಾಲಿನ ಎಸ್ಎಂಎಎಂ ಯೋಜನೆಯ ತೋಟಗಾರಿಕೆಯಲ್ಲಿ ಯಾಂತ್ರಿಕರಣ ಕಾರ್ಯಕ್ರಮದಡಿ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಭೂಮಿ ಸಿದ್ಧತೆಗೆ, ಬೆಳೆ ಕಟಾವಿಗೆ ಮತ್ತು ಬೆಳೆ ಕಟಾವಿನ ನಂತರ ಉಪಯೋಗಿಸುವ ವಿವಿಧ ಅನುಮೋದಿತ ಯಂತೋಪಕರಣಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಔಷಧ ಸಿಂಪಡಣೆ ಯಂತ್ರ, ಕಸ ತೆಗೆಯುವ ಯಂತ್ರ, ಬೆಳೆ ಕಟಾವು ಯಂತ್ರ, ಸಾವಯವ ಅವಶೇಷ ಕತ್ತರಿಸುವ ಯಂತ್ರ ಸೇರಿ ವಿವಿಧ ಯಂತ್ರೋಪಕರಣ ಖರೀದಿಸಲು ಪಜಾ, ಪಪಂ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ. 50 ಸಹಾಯಧನ ಹಾಗೂ ಇತರ ವರ್ಗದ ರೈತರಿಗೆ ಶೇ.40 ಸಹಾಯಧನ ನೀಡಲಾಗುವುದು. ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಜಾಣಕ್ಯ ಕಲಿಯರ್ ಅಕಾಡೆಮಿ, ವಿಜಯಮರ (IAS & KAS ತರಬೇತಿ ಕೇಂದ್ರ)



ವಿನೋದ ಕಲಾದಗಿ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹುದ್ದೆಗೆ ರಾಜ್ಯಕ್ಕೆ <mark>ದ್ವಿತೀಯ ರ್ಯಾಂಕ್</mark> ಪಡೆಯುವುದರ ಮೂಲಕ ಆಯ್ಕೆಯಾದ ಚಾಣಕ್ಯ ಕರಿಯರ್ ಅಕಾಡೆಮಿಯ ವಿದ್ಯಾರ್ಥಿಯಾದ ವಿನೋದ ಕಲಾದಗಿ ಅವರಿಗೆ ಅಕಾಡೆಮಿಯಿಂದ ತುಂಬು ಹೃದಯದ ಅಭಿನಂದನೆಗಳು

KAS/PSI 95ನೇ ಬ್ಯಾಚ್ | ರರಗತಿ ಪ್ರಾರಂಭ : 01-09-2023

Ph: 08352-222197, 240197. Cell: 9448179762, 9900056218

ಅಂಗವಿಕಲರಿಗೆ ಹೊಲಿಗೆ ಯಂತ್ರ ವಿತರಿಸಲು ಯೋಜನೆ

ಬೆಳಗಾವಿ: ಅಕ್ಷರಸ್ಥರಾಗಿರುವ ಶ್ರವಣ ದೋಷವುಳ್ಳ ಅಂಗವಿಲಕರಿಗೆ ಪ್ರಮಾಣ ಪತ್ರ, ವೃತ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರ. ಸ್ವಯಂ ಉದ್ಯೋಗ ಕಲ್ಪಿಸಲು 2022-23ನೇ ಸಾಲಿನ ಇಲಾಖೆಯ ಹೊಲಿಗೆ ಯಂತ್ರ ಯೋಜನೆಯಡಿ ಉಳಿಕೆ ಇರುವ ಹೊಲಿಗೆ ಯಂತ್ರವಿತರಿಸಲು ಗಳ ನೀಡಲು ಮರು ಅರ್ಜಿ ಆಹ್ವಾನಿಸಲಾಗಿದೆ.

ಯು.ಡಿ.ಐ.ಡಿ. ಕಾರ್ಡ್ (ಕನಿಷ್ಠ ಶೇ.40 ಅಂಗವೈಕಲ್ಯ), ಹೊಂದಿರುವ ಬಗ್ಗೆ ಪ್ರಮಾಣ ಪತ್ರ, ಟಿ.ಸಿ, ಆದಾಯ ಮತ್ತು ಜಾತಿ ಸಂಪರ್ಕಿಸಬಹುದು.

ನೋಟರಿಯಿಂದ ದೃಢೀಕರಿಸಿದ 100 ರೂ. ಬಾಂಡ್ ಸಮೇತ ಅರ್ಜಿಯನ್ನು ಆ. 31ರೊಳಗೆ ಆಯಾ ತಾಲೂಕುಗಳ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್. ತಹಸೀಲ್ದಾರ್ರ್೦ಂದ ಪಡೆದ ರಹಏಾಸಿ ಪ್ರಮಾಣ ಪತ್ರ, ವಿದ್ಯಾರ್ಹ್೨ ಡಬ್ಲ್ಯು)ರಿಗೆ ಸಲ್ಲಿಸಬಹುದು. ದೂ. 0831-2476096/97

ವಿಜಯವಾಣಿ **APPOINTMENTS**

WANTED >

The leading Chits Company in Karnataka is looking for **BUSINESS PROMOTERS**

to work with our Company in Belagavi, Athani, Raibag, Chikodi, Hukkeri, Gokak, Bailhongal, Kittur & Mahalingpur Qualification: PUC & above

Candidates experienced in Marketing Financial Products preferred

ACCOUNTANT in Belagavi H.O. Male or Female. Qualification: B.Com.

PATSON CHITS PVT. LTD. A Wing, 2nd Floor, M.G. Bhavan, College Road, Belagavi Ph.: 99002 25845, 73539 61975, 95389 97588

SHRI SAI SAMARTH SWEETS (Manufacturers & Dealers in All types Sweets, Snacks Deserts, and Bakery Items)

Sy. 70/3, Plot No. 41, 1st cross Azad Nagar, Airport Road Belagavi-590016

WE ARE HIRING

Shri Sai Samarth Sweets has intended to hire for the following

posts in it's manufacturing unit.					
S. NO Position					
01	Production Manager				
02	Marketing Manager				

Interested candidates can contact to grab the opportunity WhatsApp/Mail their CV. Experienced candidates are preferred Mail ID: saisamarthsweets@gmail.com Mob: 9986979749

Sd/- Partner, Shri Sai Samarth Sweets, Belagavi

NATIONAL INSTITUTE OF TECHNOLOGY KARNATAKA, SURATHKAL MANGALURU-575 025, KARNATAKA Ph: 0824-2474000-2474023, Website: www.nitk.ac.in

No.: 3313/NITK/Admin.-Estt./NTR/2023/B2 Date: 17-08-2023 RECRUITMENT FOR NON-TEACHING POSITIONS

Applications are invited online from suitable Indian Nationals for various Group 'B' & 'C' positions on DIRECT RECRUITMENT basis in the Institute.

For details regarding the application, education qualifications experience, other requirements and terms & conditions for these positions, please visit the Institute website: www.nitk.ac.in

> Sd/- REGISTRAR NITK - SURATHKAL

ಯಾವುದೇ ಮೂಲದಿಂದ ಈ ಸೌಲಭ್ಯ ಪಡೆದಿಲ್ಲವೆಂದು

Advertisement Contact: 8884432328

ORBIT

CAREER OPPORTUNITY

BIO-ORGANIC, BIO-FERTILIZERS & MICRONUTRIENTS COMPANY ORBIT CROP MICRONUTRIENTS -SANGLI (MAHARASHTRA)

A Leading Company is Seeking to Recruit Candidate which is Competent, Self Motivated, Having Good Skill of Communication & Enthusiastic to work for farmers. **Post - MARKETING OFFICERS**

AT BELOW MENTIONED HEAD QUATERS

Qualification : Degree (B.Sc & MSc Agri / ABM / MBA / Agri Diploma) ence : Mini 2 to 4 Years Experience in Marketing Agriculture Busines: Short-listed Candidates will be Called for the Interview.

Please Send your Resume to : orbitcroppl@gmail.com

Karnataka Regional Office Address :
ORBIT CROP MICRONUTRIENTS Sudharm Building CTS No . 597/4 & 598/4.Near Karnataka Chowk, Math Galli Belgavi 590001 For More Details Contact : G.R.Shettar (Regional Manager Karnataka) Mob No : 9481007609 / 7411978818.



KIOCL LIMITED

CIN-L13100KA1976GOI002974, II Block, Koramangala, Bengaluru - 560 034. Ph : 25531461-70 Extn : 487 Fax : 25532153 / 25535941 E-mail: career@kioclltd.in, www. kioclltd.in

Advt.No.HR/02/671 KIOCL Limited, Schedule 'A' Miniratna, 100% EOU, profit making CPSE having its Pelletization Complex and Blast Furnace Unit at Mangaluru and Corporate Office at Bengaluru, invites applications for the following post:

NAME OF POST	NO OF POST		
CGM (HR) / E8	1		
CGM (MINING) / E8	1		
GM(FINANCE) / E7	1		
DM(STRUCTURAL) / E2	1		
GRADUATE ENGINEER TRAINEES	22		

For details visit Website www.kioclltd.in

The last date for submission of online application is 30.09.2023 Corrigendum, if any, would be published in our website only

<mark>ಎನರ್ಜಿ ಅಮಿಚ</mark>ಿತ್ ನೋಂದಾಯಿತ ಕಚೀರಿ: BC105, ಹ್ಯಾಪ್ಲರ್ ರಸ್ತಿ. ಕ್ಯಾಂಪ್, ಬೆಳಗಾವಿ – 590001, ಕರ್ನಾಟಕ, ಭಾರತ.

ದೂರವಾಣಿ: +91−831−2406600 । CIN: ಐ40104ಏಂ1980ಕಐಅ075720 । ವೆಬ್ಸ್ಬ್ರೆಟ್: www.ravindraenergy.com

VC/OAVM ಮೂಲಕ ನಡೆಯಅರುವ 43ನೇ ವಾರ್ಷಿಕ ಸಾಮಾನ್ಯ ಸಭೆ, ಬುಕ್ ಕ್ಲೋಸರ್ ಮತ್ತು ಇ-ಫೋಟ೦ಗ್ ಮಾಹಿತಿಯ ಸೂಚನೆ.

1. ಕಂಪನಿಗಳ ಕಾಯಿದೆ, 2013 ರ ಅನ್ನಯವಾಗುವ ಎಲ್ಲಾ ನಿಯಮಗಳು ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು ಸೆಬಿ (ಲಿಸ್ನಿಂಗ್ ಆಬ್ಲಿಗೇಷನ್ ಆ್ಯಂಡ್ ಡಿಸ್ಕ್ಫೋಸರ್ ರಿಕ್ಷೈರ್ಮೆಂಟ್) ನಿಯಮಗಳು, 2015 (ಸೆಬಿ (ಎಲ್ಒಡಿಆರ್) ರೆಗ್ಯುಲೇಷನ್), ಸಾಮಾನ್ಯ ಸುತ್ತೋಲೆ ಸಂಬರ್ 20/2022 ದಿನಾಂಕ 05.05.2020, 02/2021 ದಿನಾಂಕ 01.13.2021, 19/2021 ದಿನಾಂಕ 12.08.2021, 21/2021 ದಿನಾಂಕ 12.14.2021, 2/2022 ದಿನಾಂಕ 05.05.2022 ಮತ್ತು 10/2022 ದಿನಾಂಕ 12.28.2022 ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ("ಎಮ್ಸ್ಎ") ಮತ್ತು ಸೆಬಿಯಿಂದ ಜಾರಿಯಾದ ಸಂಬಂಧಿತ ಸಾಮಾನ್ಯ ಸುತ್ತೋಲೆಗಳೊಂದಿಗೆ ಓದಿಕೊಂಡಂತೆ (ಒಟ್ಟಾಗಿ "ಸಂಬಂಧಿತ ಸುತ್ತೋಲೆಗಳು" ಎಂದು ಕರೆಯಲ್ಪಡುತ್ತವೆ), ಇದರ ಅನುಸಾರ ಎಜಿಎಮ್ ನೋಟೀಸ್ನಲ್ಲಿ ತಿಳಿಸಿರುವಂತೆ ವ್ಯವಹಾರದ ನಿರ್ವಹಣೆಗಾಗಿ ರವೀಂದ್ರ ಎನರ್ಜಿ ಲಿಮಿಟೆಡ್ ಕಂಪನಿಯ 43 ನೇ ವಾರ್ಷಿಕ ಸಾಮಾನ್ಯ ಸಭೆ ("ಎಜಿಎಮ್") ಶನಿವಾರ, 16 ನೇ ಸೆಪ್ಟೆಂಬರ್, 2023 ರಂದು ಬೆಳಿಗ್ಗೆ 11:30 ಗಂಟೆಗೆ ನಡೆಸಲಾಗುತ್ತದೆ. ಸದಸ್ಯರು ವಿಸಿ/ಒಎವಿಎಮ್ ಮೂಲಕ ಮಾತ್ರ ಎಜಿಎಮ್ಗೆ ಹಾಜರಾಗಲು ಸಾಧ್ಯವಾಗುತ್ತದೆ ಅಥವಾ https://emeetings.kfintech.comನಲ್ಲಿ ಲೈವ್ ವೆಬ್ಕಾಸ್ಟ್ ಅನ್ನು ವೀಕ್ಷಿಸಬಹುದು. ವಿಸಿ/ಒಎವಿಎಮ್ ಸೌಲಭ್ಯದ ಮೂಲಕ ಭಾಗವಹಿಸುವ ಸದಸ್ಯರನ್ನು ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 103 ರ ಅಡಿಯಲ್ಲಿ ಕೋರಂ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ. ಎಜಿಎಮ್ಗೆ ಸೇರುವ ಸೂಚನೆಗಳು ಮತ್ತು ರಿಮೋಟ್ ಇ-ವೋಟಿಂಗ್/ಎಲೆಕ್ತಾನಿಕ್ ಮತದಾನ ವ್ಯವಸ್ಥೆಯ ವಿಧಾನವನ್ನು ಎಜಿಎಮ್ ನ ಸೂಚನೆಯಲ್ಲಿ ನೀಡಲಾಗಿದೆ.

ಸಂಬಂಧಿತ ಸುತ್ತೋಲೆಗಳಿಗೆ ಅನುಸಾರವಾಗಿ, ಎಜಿಎಮ್ ನೋಟೀಸ್ ಮತ್ತು 2022-23ರ ಆರ್ಥಿಕ ವರ್ಷದ ಹಣಕಾಸು ವಿವರಣೆ, ಮಂಡಳಿಯ ವರದಿ, ಕಾರ್ಪೊರೇಟ್ ಆಡಳಿತ ವರದಿ, ವ್ಯಾಪಾರ ಜವಾಬ್ದಾರಿ ವರದಿ, ಲೆಕ್ಕ ಪರಿಶೋಧಕರ ವರದಿ ಮತ್ತು ಇತರ ದಾಖಲೆಗಳೊಂದಿಗೆ ಲಗತ್ತಿಸಿ, ಕಂಪನಿ/ತೇವಣಿ ಭಾಗದಾರ(ರು)/ರಿಜಿಸ್ಟಾರ್ ಮತ್ತು ವರ್ಗಾವಣೆ ಏಜೆಂಟ್ ಗಳಿಗೆ, ಇಮೇಲ್ ವಿಳಾಸವನ್ನು ನೋಂದಾಯಿಸಿರುವ ಕಂಪನಿಯ ಎಲ್ಲಾ ಸದಸ್ಯರಿಗೆ ಎಲೆಕ್ಟ್ರಾನಿಕ್ ಮೋಡ್ ನಲ್ಲಿ ಮಾತ್ರ ಕಳುಹಿಸಲಾಗುತ್ತದೆ. ಮೇಲೆ ತಿಳಿಸಿದ ದಾಖಲೆಗಳ ಭೌತಿಕ ಪ್ರತಿಯನ್ನು ಎಮ್ಸ್ಎ ಮತ್ತು ಸೆಬಿ ಸುತ್ತೋಲೆಗಳೊಂದಿಗೆ ಕಳುಹಿಸಲಾಗಿದೆ. ಮೇಲೆ ತಿಳಿಸಿದ ದಾಖಲೆಗಳು ಕಂಪನಿಯ ವೆಬ್ಸೈಟ್ www.ravindraenergy.comನಲ್ಲಿ "ಇನ್ ವೆಸ್ತರ್" ವಿಭಾಗದಡಿಯಲ್ಲಿ, ಬಿಎಸ್ಇ ಲಿಮಿಟೆಡ್ನ ವೆಬ್ ಸೈಟ್ www.bseindia.com ನಲ್ಲಿ ಮತ್ತು ಕಂಪನಿಯ ರಿಜಿಸ್ವಾರ್ ಮತ್ತು ಟ್ರಾನ್ಫ್ ಏಜೆಂಟ್, ಕೆಫ್ರಿನ್ ಟೆಕ್ಸ್ರಾಲಜಿಸ್ ಲಿಮಿಟೆಡ್ (ಕೆಫ್ರಿನ್ ಟೆಕ್) ವೆಬ್ಸೈಟ್ https://evoting.kfintech.com. ನಲ್ಲಿ ಲಭ್ಯವಿದೆ.

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 91 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು ಸೆಬಿ (ಎಲ್ಒಡಿಆರ್) ನಿಯಮಗಳ ಅನುಸಾರವಾಗಿ, ಸದಸ್ಯರ ನೋಂದಣಿ ಮತ್ತು ಷೇರು ವರ್ಗಾವಣೆ ಪುಸ್ತಕಗಳು, ಶನಿವಾರ, ಸೆಪ್ಟೆಂಬರ್ 9, 2023 ರಿಂದ ಶನಿವಾರ, ಸೆಪ್ಟೆಂಬರ್ 16, 2023 (ಎರಡೂ ದಿನಗಳನ್ನು ಒಳಗೊಂಡಂತೆ), ಒಳಗಾಗಿ ಮುಕ್ತಾಯವಾಗುತ್ತದೆ.

ಇಮೇಲ್ ವಿಳಾಸಗಳು ಮತ್ತು ಮೊಬೈಲ್ ಅನ್ನು ನೋಂದಾಯಿಸುವ/ನವೀಕರಿಸುವ ವಿಧಾನ: ಸೆಬಿ ಸುತ್ತೋಲೆ ಸಂಖ್ಯೆ: SEBI/HO/MIRSD/MIRSD-PoD-1/P/CIR/2023/37, ದಿನಾಂಕ ಮಾರ್ಚ್ 16, 2023, ಯನ್ನು ಆಧರಿಸಿ ಭೌತಿಕ ಷೇರುದಾರರಿಗೆ ಈ ಮೂಲಕ ತಿಳಿಸುವುದೆನೆಂದರೆ, ಪಟ್ಟಿ ಮಾಡಲಾದ ಕಂಪನಿಗಳಲ್ಲಿನ ಎಲ್ಲಾ ಭೌತಿಕ ಭದ್ರತೆಗಳನ್ನು ಹೊಂದಿರುವವರು ತಮ್ಮ ಅನುಗುಣವಾದ ಫೋಲಿಯೊ ಸಂಖ್ಯೆಗಳಿಗೆ ಕುಸಓ ನೊಂದಿಗೆ ಅಂಚೆ ವಿಳಾಸವನ್ನು ನೋಂದಾಯಿಸಿಕೊಳ್ಳಬೇಕು. ಸೆಕ್ಯೂರಿಟಿ ಹೋಲ್ಡರ್ ಕಡ್ಡಾಯವಾಗಿ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಇದಲ್ಲದೆ, ಆನ್ ಲೈನ್ ಸೇವೆಗಳನ್ನು ಪಡೆಯಲು, ಭದ್ರತಾ ಹೊಂದಿರುವವರು ಇ–ಮೇಲ್ ಐಡಿಯನ್ನು ನೋಂದಾಯಿಸಿಕೊಳ್ಳಬಹುದು. ಪೋಷಕ ದಾಖಲೆಗಳೊಂದಿಗೆ ಅಗತ್ಯವಿರುವ ಐಎಸ್ಆರ್ 1 ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಹೋಲ್ಡರ್ ಸಂಪರ್ಕ ವಿವರಗಳನ್ನು ನೋಂದಾಯಿಸಬಹುದು/ಅಪ್ ಡೇಟ್ ಮಾಡಬಹುದು. ಕೆಳಗಿನ ಲಿಂಕ್ ಅನ್ನು ಪ್ರವೇಶಿಸುವ ಮೂಲಕ ಐಎಸ್ಆರ್ 1 ಫಾರ್ಮ್ ಅನ್ನು ಪಡೆಯಬಹುದು: https://ris.kfintech.com/clientservices/isc/default.aspx ಐಎಸ್ಆರ್ ಫಾರ್ಮ್(ಗಳು) ಮತ್ತು ಪೋಷಕ ದಾಖಲೆಗಳನ್ನು ಈ ಕೆಳಗಿನ ಯಾವುದೇ ವಿಧಾನಗಳಿಂದ ಒದಗಿಸಬಹುದು.

ಎ) 'ವ್ಯಕ್ತಿ ಪರಿಶೀಲನೆ' (ಐಪಿವಿ) ಮೂಲಕ: ಆರ್ಟಿಎ ಯ ಅಧಿಕೃತ ವ್ಯಕ್ತಿಯು ಹೂಡಿಕೆದಾರರಿಂದ ಒದಗಿಸಲಾದ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ದಿನಾಂಕ ಮತ್ತು ಮೊದಲಕ್ಷರಗಳೊಂದಿಗೆ ಐಪಿವಿ ಸ್ಟಾಂಪಿಂಗ್ ನೊಂದಿಗೆ ಪ್ರತಿ (ಗಳು) ಅನ್ನು ಉಳಿಸಿಕೊಳ್ಳಬೇಕು; ಅಥವಾ ಬಿ) ಸ್ವಯಂ-ದೃಢೀಕರಿಸಿದ ಹಾರ್ಡ್ ಕಾಪಿಗಳ ಮೂಲಕ, ಅದನ್ನು "ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್, ಸೆಲೆನಿಯಮ್ ಬಿಲ್ಡಿಂಗ್, ಟವರ್-ಬಿ, ಪ್ಲಾಟ್ ನಂ 31 & 32, ಫೈನಾನ್ಶಿಯಲ್ ಡಿಸ್ಟಿಕ್ಟ್, ನಾನಕ್ರಾಮ್ ಗುಡಾ, ಸೆರಿಲಿಂಗಂಪಲ್ಲಿ, ಹೈದರಾಬಾದ್, ರಂಗಾರೆಡ್ಡಿ, ತೆಲಂಗಾಣ ಭಾರತ - 500 032 ಗೆ ಹಂಚಿಕೊಳ್ಳಬಹುದು ಅಥವಾ ಭಿ) ಲಿಂಕ್ ಅನ್ನು ಅನುಸರಿಸುವ ಮೂಲಕ ಇ-ಸೈನ್ ನೊಂದಿಗೆ ಎಲೆಕ್ಟ್ರಾನಿಕ್ ಮೋಡ್ ಮೂಲಕ: https://ris.kfintech.com/clientservices/isc/default.aspx# ವಿವರವಾದ ಎಫ್ಎಕ್ಯೂಅನ್ನು ಲಿಂಕ್ ನಲ್ಲಿ ಕಾಣಬಹುದು: https://ris.kfintech.com/faq.html ಎಲೆಕ್ವಾನಿಕ್ ಮೋಡ್ ನಲ್ಲಿ ಇರಿಸಲಾದ ಸೆಕ್ಯೂರಿಟಿಗಳಿಗಾಗಿ ಇಮೇಲ್ ಮತ್ತು ಮೊಬೈಲ್ ವಿವರಗಳನ್ನು ನವೀಕರಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಡಿಇಎಮ್ಎಟಿ ಎ/ಸಿ ಅನ್ನು ಹಿಡಿದಿರುವ ಸಂಬಂಧಿತ ಡಿಪಿ(ಗಳನ್ನು) ಸಂಪರ್ಕಿಸಿ

. ರಿಮೋಟ್ ಇ–ವೋಟಿಂಗ್/ಎಲೆಕ್ವಾನಿಕ್ ಮತದಾನದ ಮೂಲಕ ಮತ(ಗಳನ್ನು) ಚಲಾಯಿಸುವ ವಿಧಾನ

ಎ) ಎಜಿಎಂ (ಇನ್ಸ್ಟ್ ಪೋಲ್) ನಲ್ಲಿ ರಿಮೋಟ್ ಇ–ವೋಟಿಂಗ್ ಅಥವಾ ಎಲೆಕ್ವಾನಿಕ್ ಪೋಟಿಂಗ್ ಸಿಸ್ಟಂ ಮೂಲಕ ಎಜಿಎಂನ ಸೂಚನೆಯಲ್ಲಿ ನಿಗದಿಪಡಿಸಿದಂತೆ ವ್ಯಾಪಾರದ ಮೇಲೆ ತಮ್ಮ ಮತ(ಗಳನ್ನು) ಚಲಾಯಿಸಲು ಸದಸ್ಯರು ಅವಕಾಶವನ್ನು ಹೊಂದಿರುತ್ತಾರೆ.

ಬಿ) ಡಿಮೆಟಿರಿಯಲೈಸ್ಡ್ ಮೋಡ್ ಫಿಸಿಕಲ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಮತ್ತು ತಮ್ಮ ಇಮೇಲ್ ವಿಳಾಸಗಳನ್ನು ್ಗೆ ನೋಂದಾಯಿಸದ ಸದಸ್ಯರಿಗೆ ದೂರಸ್ಥ ಮತದಾನದ ಸೂಚನೆಗಳು ("ರಿಮೋಟ್ ಇ–ವೋಟಿಂಗ್") ಮತ್ತು ಎಜಿಎಂನಲ್ಲಿ ಎಲೆಕ್ಟಾನಿಕ್ ಮತದಾನ ವ್ಯವಸ್ಥೆಯನ್ನು ಎಜಿಎಮ್ನ ಸೂಚನೆಯಲ್ಲಿ ಒದಗಿಸಲಾಗಿದೆ. ವಿದ್ಯುನ್ಮಾನ ಮತಯಂತ್ರದ ಮೂಲಕ ಮತದಾನ ಮಾಡುವ ಸೌಲಭ್ಯವನ್ನು ಎಜಿಎಮ್ ("ಇನ್ಸ್ಟ್ ಪೋಲ್") ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಮತ್ತು ಎಜಿಎಮ್ ಗೆ ಹಾಜರಾಗುವ ಸದಸ್ಯರು ರಿಮೋಟ್ ಇ– ವೋಟಿಂಗ್ ಮೂಲಕ ತಮ್ಮ ಮತ(ಗಳನ್ನು) ಚಲಾಯಿಸದಿರುವ ಸದಸ್ಯರು ಇನ್ ಸ್ಟ್ ಪೋಲ್ ಮೂಲಕ ಎಜಿಎಮ್ ನಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಎಜಿಎಮ್ ನಲ್ಲಿ ರಿಮೋಟ್ ಇ-ವೋಟಿಂಗ್ ಮತ್ತು ಎಲೆಕ್ಟ್ರಾನಿಕ್ ಮತದಾನದ ಸೂಚನೆಗಳು ಕಂಪನಿಯ ವೆಬ್ಸೈಟ್ www.ravindraenergy.com ನಲ್ಲಿ ಮತ್ತು KFinTech ವೆಬ್ ಸೈಟ್ ನಲ್ಲಿ https://evoting.kfintech.com/ ನಲ್ಲಿ ಲಭ್ಯವಿರುತ್ತವೆ.

ಸಿ) ಇ–ಮತದಾನದ ಮೂಲಕ ಮತ ಚಲಾಯಿಸಲು ಲಾಗಿನ್ ರುಜುವಾತುಗಳನ್ನು ಇಮೇಲ್ ಮೂಲಕ ಸದಸ್ಯರಿಗೆ ಲಭ್ಯವಾಗುವಂತೆ ಮಾಡಲಾಗುವುದು. ಇಮೇಲ್ ಸ್ವೀಕರಿಸದ ಸದಸ್ಯರು ಅಥವಾ ಕಂಪನಿ/ಡಿಪಿ/ಆರ್**ಟಿಎಯಲ್ಲಿ ಅವರ ಇಮೇಲ್ ವಿಳಾಸಗಳನ್ನು** ನೋಂದಾಯಿಸದ ಸದಸ್ಯರು, ಎಜಿಎಂ ಸೂಚನೆಯ ಟಿಪ್ಪಣೆಗಳಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸುವ ಮೂಲಕ ಲಾಗಿನ್ ರುಜುವಾತುಗಳನ್ನು ರಚಿಸಬಹುದು.

ಡಿ) ವಿಸಿ/ಒಎವಿಎಮ್ ಮೂಲಕ ಎಜಿಎಮ್ಗೆ ಹಾಜರಾಗಲು ಅದೇ ಲಾಗಿನ್ ರುಜುವಾತುಗಳನ್ನು ಸಹ ಬಳಸಬಹುದು.

ಬೆಳಗಾವಿ.

ಅಗಸ್ಟ್ 22, 2023

6. ಎಜಿಎಮ್ ನ ಸೂಚನೆಯಲ್ಲಿ ಸೂಚಿಸಲಾದ ಎಲ್ಲಾ ಟಿಪ್ಷಣಿಗಳನ್ನು ಮತ್ತು ನಿರ್ದಿಷ್ಟವಾಗಿ, ಎಜಿಎಮ್ ಗೆ ಸೇರುವ ಸೂಚನೆಗಳು, ಎಜಿಎಮ್ ಸಮಯದಲ್ಲಿ ರಿಮೋಟ್ ಇ–ವೋಟಿಂಗ್ ಮೂಲಕ ಅಥವಾ ಇನ್ ಸ್ಟ್ರಾ ಪೋಲ್ ಮೂಲಕ ಮತ ಚಲಾಯಿಸುವ ವಿಧಾನಗಳನ್ನು ಎಚ್ಚರಿಕೆಯಿಂದ ಓದಲು ಸದಸ್ಯರಿಗೆ ವಿನಂತಿಸಲಾಗಿದೆ.

ವಾದಿರಾಜ ಮುತಾಲಿಕ್

ಸಹಿ/- **ರವೀಂದ್ರ ಎನರ್ಜ ಅಮಿಟೆಡ್** ಪರವಾಗಿ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ

l ಸಯೀದಾ ಆಫ್ರೀನ್**ಬಾನು ಬಳ್ಳಾ**ರಿ,

A NEW PATH-BREAKING STUDY BRIDGES

MACHINE-LEARNING AND NEUROSCIENCE TO

EXPOSE POTENTIAL ROLE OF BRAIN CELLS IN

IMPROVING AI SYSTEMS, WHILE IMPROVING

UNDERSTANDING OF OUR BRAIN'S WORKING

AISYSTEMS


The first words uttered by Alexander Graham Bell using his invention - the telephone, calling out to his assistant, who was in another room

newindianexpress com

INTELLIGENT FORETELLER

AI MAGIC: DETECTING AGE, FORETELLING LIFE EXPECTANCY

A mere scan of your chest could soon reveal not only your age accurately, but will in future also foretell your life expectancy. This



internal and external testing of the AI model for age estimation at three different facilities. The AI model recorded a correlation of 0.95 between AI-estimated age and chronological age — considered very strong. Similarly, 34,197 chest radiographs of as many individuals with known diseases revealed that the difference between Al-estimated age and the patient's chronological age was positively correlated with a variety of chronic diseases.

were taken between 2008 and 2021 as

part of the development, training and

OUT OF THIN AIR

Nirad Mudur

A SOLUTION FOR DRINKING WATER CRISIS FROM ATMOSPHERE

Researchers have finally found a solution that could keep an impending drinking water crisis at bay. They have found a process to extract water from atmospheric water vapour even in the driest and most arid regions of the world. Researchers from the Division of Environmental Science & Engineering at Pohang University of Science and Technology (POSTECH) and University of California Berkeley, have successfully harvested atmospheric water by using ambient sunlight in a place like Death Valley, a desert valley in Eastern California, in northern Mojave Desert, USA, where temperatures can be 40 degrees C at midnight, soaring up to 57 degrees C in the day, and humidity below 7 per cent. And they have done it without polluting the environment — no carbon footprint — signifying a breakthrough and a promise of tackling the water crisis in future. The researchers devised a water harvesting device based on the design of metal-organic frameworks (MOFs), which are porous materials with microscoping holes not bigger than two nanometres. This device was capable of absorbing water from the atmosphere at night and condensing the same into potable water using the harsh sunlight during daytime.

n a revolutionary development that could see biolog-

and neurons, researchers at the Massachusetts Institute of Technology (MIT), the MIT-IBM Watson AI Lab, and Harvard Medical School are at work trying to make artificial intelligence models biologically plausible.

The new study, attempting to bridge neuroscience and machine learning, offers insights into the potential role of astrocytes in the human brain, according to MIT News, citing the researchers' paper "Building transformers from neurons and astrocytes", published in open-access format by the Proceedings of the National Academy of Sciences (PNAS).

The revolutionary aspect involves implementing a powerful artificial intelligence model called transformer in the brain using networks of neurons and other brain cells called astrocytes. A transformer is a more powerful neural network model that can achieve unprecedented performance, including generating text from prompts with a near-human accuracy. It was discovered six years ago and forms the basis of AI systems like ChatGPT.

The researchers, in the study, have come up with a hypothesis that could explain how a transformer can be built using biological elements in the brain, and suggest that a biological network of neurons and astrocytes could perform the same core computation as a transformer.

The hypothesis exposes the potential of future neuroscience research into how human brains work, while also

ics cross-breed with artificial intelligence (AI) to better understand the brain as well as improve AI systems with brain cells

> help machine-learning researchers explain why transformers are so successful across a diverse set of complex tasks.

MIT News quotes Dmitry Krotov, a research staff member at the MIT-IBM Watson AI Lab and senior author of the research paper: "The brain is far superior to even the best artificial neural networks that we have developed, but we don't really know exactly how the brain works. There is scientific value in thinking about connections between biological hardware and largescale artificial intelligence networks. This is neuroscience for AI and AI for neuroscience."

Transformers are found to be operating in a different manner as compared to artificial neural network models. According to the researchers, a recurrent model called Dense Associated neural network compares each word in a sentence with the previous words to determine what the next word would be; but a transformer compares all the words in the sentence at once to generate a prediction. This is a process called self-attention.

According to Krotov, for selfattention to work, the transformer must keep all the words ready in some form of memory, which is biologically not possible in a brain due to the way neurons communicate. Neurons communicate one-on-one, but for selfattention to be realised, there needs to be a third neuron or brain cell to get involved to make

it a three-way communication. This is where the researchers are considering using the brain cells called astrocytes. Falling back on an earlier and a different type of machine-learning

PLAYING THE ROLE OF THE THIRD NEURON

the synapse that connects one neuron with the other

The researchers' hypothesis targets using astrocytes to play the role of the

third neuron, and they are confident of realising transformer-like functions in

the brain. There is a reason for considering astrocytes: during communication

between two neurons, they send chemicals called neurotransmitters across

Memory, the researchers learnt that self-attention is possible in the human brain by involving three neurons.

BIOLOGICALLY

PLAUSIBLE

The researchers' hypothesis targets using astrocytes to play the role of the third neuron, and they are confident of realising transformer-like functions in the brain. There is a reason for considering astrocytes: during communication between two neurons, they send chemicals called neurotransmitters across the synapse that connects one neuron with the other. In this process, often an astrocyte gets connected by wrapping its tentacle around the synapse to create a tripartite (three-part) synapse. One astrocyte may form millions of tripartite synapses. And non-neuronal cells like astrocytes are abundant in the brain, playing their role in

physiological processes. Analysis showed the researchers that their hypothetical biophysical neuron-astrocyte network matches a transformer. According to MIT News, the researchers conducted numerical simulations by feeding images and paragraphs of text to transformer models and comparing the responses to those of their simulated neuron-astrocyte network. Both responded to the prompts in similar ways, confirming their theoretical model. The researchers now plan to convert theory into practice.

FACT OF THE MATTER

Measuring dark energy through Andromeda

London: Researchers from the University of Cambridge found it may be possible to measure dark energy by studying Andromeda, our galactic next-door neighbour that is on a slow-motion collision course with the Milky Way. They found that by studying how Andromeda and the Milky Way are moving toward each other given their collective mass, they could place an upper limit on the value of the cosmological constant.

How did the sabertooth

Raleigh (US): What noise did a sabertooth tiger make - a mighty roar or a throaty purr? A study from North Carolina State University examined data behind arguments for each vocalisation and found that it could depend on the shape of a few small bones. "Evolutionarily speaking, sabertooths split off the cat family tree before these other modern groups did," says Adam Hartstone-Rose, professor of biological sciences at NC State.

tiger sound?

ಕರ್ನಾಟಕ ಸರಕಾರ ಆರೋಗ್ಯ ಇಲಾಖೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಛೇರಿ,

ಉಡುಪಿ ಬೆಲ್ಲೆ, ಅಜ್ಞರಕಾಡು, ಉಡುಪಿ-576101. ದೂರವಾಣಿ: 0820-2525566/2536650

E-mail: dhoudupi-hfws@karnataka.gov.in

E-ಟೆಂಡರ್ ಪ್ರಕಟಣೆ

ಜಿಲ್ಲಾ ಕುಟುಂಬ ಕಲ್ಪಾಣಾಧಿಕಾರಿ ಕಛೇರಿ ಉಡುಪಿಯಲ್ಲಿ 2023-24ನೇ ಸಾಲಿಗೆ

ಅಗತ್ತವಿರುವ ನಾನ್ಕ್ರೌನಿಕಲ್ ಸೇವೆ ಹೊರಗುತ್ತಿಗೆ ಮೂಲಕ ಗೂಪ್ ಡಿ ಮತ್ತು ಬಾಹ್ರಮೂಲ

ಸೇವೆಗಳನ್ನು ನೀಡಲು, ಆರ್ಹ ಸಂಸ್ಥೆಯಿಂದ ಇ-ಟಿಂಡರ್ ಕರೆಯಲಾಗಿದೆ. ಟಿಂಡರ್

ನಮೂನೆಗಳಿಗಾಗಿ, ಇ.ಎಂ.ಡಿ ಬಗ್ಗೆ ಮತ್ತು ಟಿಂಡರ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು

https://kppp.karnataka.gov.in ವೆಬ್ಸ್ಟ್ ಕ್ರಾರ್ ನೋಡಬಹುದಾಗಿದೆ. E-ಟಿಂಡರ್

ಆರಂಭ ದಿನಾಂಕ: 17-08-2023, E-ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ:

15-09-2023, 5.30 PM, E-ಟೆಂಡರ್ ಫಾರ್ಂ ತೆರೆಯುವ ದಿನಾಂಕ: 18-09-2023,

11.00 AM, EMD ಮೊತ್ತ: ರೂ.4,50,000/- ಜಿಲ್ಲಾ ಆರೋಗ್ಯ ಕು.ಕ ಅಧಿಕಾರಿ ಕಛೇರಿಯಲ್ಲಿ

ಸಹಿ/-(ಡಾ. ನಾಗಭೂಷಣ ಉಡುಪ ಹೆಚ್)

ದಿನಾಂಕ: 17,08,2023

Ravindra Energy Limited

Regd. Off.: BC 105, Havelock Road, Camp, Belagavi - 590001, Karnataka, India. Tel.: +91-831-2406600 | CIN: L40104KA1980PLC075720 | Website: www.ravindraenergy.com

Notice of the 43rdAnnual General Meeting to be held through VC/OAVM, Book Closure and E-Voting Information

- Notice is hereby given that, the 43"Annual General Meeting ('AGM') of the members of Ravindra Energy Limited will be held on Saturday, the 16th day of September, 2023, at 11:30 am, to transact the business set out in the Notice calling the AGM, in compliance with all the applicable provisions of the Companies Act, 2013 and the Rules made thereunder and the SEBI (Listing Obligations and Disclosure Requirements) Regulations, 2015 ["SEBI (LODR) Regulations"], read with General Circular Numbers 20/2020 dated 05.05.2020, 02/2021 dated 01.13.2021, 19/2021 dated 12.08.2021 21/2021 dated 12.14.2021, 2/2022 dated 05.05.2022 and 10/2022 dated 12.28.2022 and other applicable circulars issued by the Ministry of Corporate Affairs ('MCA') and SEBI (collectively referred to as "relevant circulars"). Members will be able to attend the AGM only through VC/OAVM or view the live webcast at https://emeetings.kfintech.com. Members participating through the VC/OAVM facility shall be reckoned for the purpose of quorum under Section 103 of the Companies Act, 2013. The instructions for joining the AGM and the manner of remote e-voting/electronic voting system are provided in the Notice of the AGM.
- In compliance with the relevant circulars, the Notice of the AGM and the Standalone and Consolidated Financial Statements for the financial year 2022-23, along with the Board's Report, Corporate Governance Report, Auditors' Report and other documents required to be attached thereto, will be sent to all the Members of the Company only in electronic mode to those members whose email address is registered with the Company/Depository Participant(s)/Registrar and Transfer agents. The requirements of sending physical copy of aforesaid documents has been dispensed with vide MCA & SEBI Circulars. The aforesaid documents will also be available on the Company's website at www.ravindraenergy.com under section "Investors", on the website of BSE Limited at www.bseindia.com and on the website of Company's Registrar and Transfer Agent, KFin Technologies Limited ("KFinTech") at https://evoting.kfintech.com.
- Pursuant to Section 91 of the Companies Act, 2013 and the Rules made thereunder and pursuant to applicable provisions, if any, of SEBI (LODR) Regulations the Register of Members and Share Transfer Books will be closed from Saturday, September 9, 2023 to Saturday, September 16, 2023

(both days inclusive). Manner of registering / updating email addresses and mobile:

Physical shareholders are hereby notified that based ion SEBI Circular number: SEBI/HO/MIRSD/MIRSD-PoD-1/P/CIR/2023/37, dated March 16th, 2023, All holders of physical securities in listed companies shall register the postal address with PIN for their corresponding folio numbers. It shall be mandatory for the security holders to provide mobile number. Moreover, to avail online services, the security holders can register e-mail ID. Holder can register/update the contact details through submitting the requisite ISR 1 form along with the supporting documents.

ISR 1 Form can be obtained by accessing the following the link: https://ris.kfintech.com/clientservices/isc/default.aspx

ISR Form(s) and the supporting documents can be provided by any one of the following modes.

a) Through 'In Person Verification' (IPV): the authorized person of the RTA shall verify the original documents furnished by the investor and retain copy(ies) with IPV stamping with date and initials; or b)Through hard copies which are self-attested, which can be shared to "KFIN Technologies Limited,

Selenium Building, Tower-B, Plot No 31 & 32, Financial District, Nanakramguda, Serilingampally, Hyderabad, Rangareddy, Telangana India - 500 032. Or

c)Through electronic mode with e-sign by following the link: https://ris.kfintech.com/clientservices/isc/default.aspx#

Detailed FAQ can be found on the link: https://ris.kfintech.com/faq.html

For more information on updating the email and Mobile details for securities held in electronic mode, please reach out to the respective DP(s), where the DEMAT a/c is being held. Manner of casting vote(s) through Remote e-Voting/Electronic Voting

- a) Members will have an opportunity to cast their vote(s) on the business as set out in the Notice of the AGM through remote e-voting or electronic voting system at the AGM (Insta Poll).
- b) The instructions of voting remotely ("remote e-voting") and by electronic voting system at the AGM, by the members holding shares in dematerialised mode, physical mode and for members who have not registered their email addresses has been provided in the Notice of the AGM. The facility for voting through electronic voting system will be made available at the AGM ("Insta Poll") and Members attending the AGM who have not cast their vote(s) by remote e-voting, will be able to vote at the AGM through Insta Poll. The instructions for remote e-voting & electronic voting at the AGM will also be available on the website of the Company at www.ravindraenergy.com and on the website of KFinTech at https://evoting.kfintech.com/.
- c) The login credentials for casting votes through e-voting shall be made available to the members through email. Members who do not receive email or whose email addresses is not registered with the Company/DP/RTA, may generate login credentials by following instructions given in the Notes to the Notice of AGM.
- d) The same login credentials may also be used for attending the AGM through VC/OAVM.
- 6. Members are requested to carefully read all the Notes set out in the Notice of the AGM and in particular, instructions for joining the AGM, manner of casting vote through remote e-voting or through Insta Poll during the AGM

For Ravindra Energy Limited Vadirai Mutalik Company Secretary & Compliance Officer

Belagavi, August 22, 2023

No. 1743 dated. 21.08.2023 **0-712:** The 2nd Corrigendum to the Bid Identification No. **BLGR-Online-14/2023-24**, the revised date and time are as follows: Bid Identifica- | Availability of Tender on-line | Last Date & Time | Date & Time of opening of for bidding of seeking tender

Procurement Officer clarification Technical Bid Financial Bid From BLGR-Online-22.08.2023 at 05.09.2023 | 04.09.2023 upto | 07.09.2023 Will be intimat-Chief Construction Engineer, Rural Works Circle, Bolangir 14/2023-24 11.00 A.M. upto 5.00 P.M. 5.00 P.M. at 11.00 A.M. ed separately N.B. - All other terms and conditions remain unchanged.

GOVERNMENT OF ODISHA

OFFICE OF THE CHIEF CONSTRUCTION ENGINEER, RURAL WORKS CIRCLE, BOLANGIR

2nd Corrigendum Notice

Sd/- D.K.Seth Chief Construction Engineer, R.W.Circle, Bolangir

OIPR-25118/11/0025/2324

Sd/- Chief Construction Engineer, Rural Works Circle, Angul.

Government of Odisha Office of the Chief Construction Engineer **Rural Works Circle, Angul** E-Mail - sencrwangul@yahoo.co.in, Ph. 06764 - 236404

e-Procurement Notice for Bridge works in Odisha Bid Identification No. Bridge Online AGL-16/2023-24

0-722 No. 2038 // Dt. 21/8/2023 1. Name of the work Bridge work

01 No. Total No. of work Rs.494.94 Lakhs Estimated cost Class of Contractor 'A' Class Period of completion. As per Annexure Other details

OIPR-25180/11/0021/2324

Procurement Officer | Bid Identifi- | Availability of Tender Last Date & Time Date &. Time of opening of of seeking tender on-line for bidding clarification Technical Bid | Financial Bid From 01.09.23 15.09.23 16.09.23 at Chief Construction Bridge 13.09.23 up to Will be Engineer, Rural Works Online- AGL- at 10.00 up to 5.00 1.00 P.M 11.00 A.M intimated Circle, Angul 16/2023-24 A.M separately (1) For detailed Notice inviting Tenders, Please visit to the website www.tendersorissa.gov.in

AT II. IA. INCOMES AND ADDRESS OF THE PARTY OF THE PA	NADU WATER SUPPLY AND DRAINAGE BOARD INTO THE STATE OF BIDS-TWO COVER-ITEMWAR TENDER SYSTEM				
	(E-Submission)				
IFB No.	18 /F.WSIS to TP in Nagai Dist./ SDO/CE-TNJ/2023/Dated : 22.08.2023				
Fund	AMRUT 2.0				
Eligibility	Registered Class I Contractors (Civil)				
Tender Invitee	The Chief Engineer, TWAD Board, Integrated Office Complex, First Floor, No.243/2, Thanjavur-Trichy Main Road, Pillayarpatty, Thanjavur-613 403				
Sale of Bid	25.08.2023 to 23.09.2023 upto 15.00 hours (as per server time)				
EMD Payable	Online Mode through E-Tendering website https://tntenders.gov.in				
Available website	E-Tendering website https://tntenders.gov.in.				
Pre Bid meeting	13.09.2023 at 11.00 hours at the office of the CE,TWAD Board, Thanjavur				
Bid Submission	23.09.2023 upto 15.00 hours Digitally signed encrypted Tenders through E-Tendering portal https://tntenders.gov.in				
Bid opening	25.09.2023 at 15.30 hours at the office of the Tender Invitee through				

Approximate value of IFB. Name of work work (Rs. in Crore Security No. including GST 18%) (Rs.in lakhs Providing Water Supply Improvement Scheme to Thittachery Town Panchayat, Velankanni Town Panchayat, Kilvelur Town Panchayat and 31.00 23.50 Thalainayar Town Panchayat in Nagapattinam District under AMRUT 2.0 - (Period of Construction 15 months: Paid Maintenance: 12 Months) Chief Engineer (i/c), DIPR/ 4657 /TENDER/2023 SAVE WATER, CONSERVE WATER, EVERY DROP COUNTS



RURAL WORKS CIRCLE, KENDRAPARA-JAJPUR. AT/PO- NAYABAZAR, CUTTACK -753004, Tel No. 0671-2444488,

O-718 e-Procurement NOTICE

: Tender for the road projects of Constituency wise R.D Roads developed under CMRL 1. Name of the work for the year 2023-24 / Impvt. To Existing RD Roads Scheme during 2022-23 in the Dist. of Jaipur.

ಸಂಖ್ಯೆ: ಡಿ.ಎಚ್.ಒ/ಅಭಿವೃದ್ಧಿ/01/2023-24

ಇ-ಟೆಂಡರ್ ತೆರೆಯಲಾಗುವುದು.

第四円/FDの/持点型a0Aa/81/23-24

2. Class of Contractor As specified in the Column-6 of the Annexure. As specified in the Column-7 of the Annexure. 3. Time of Completion 4. Detail Projects As per Annexure attached 5. Other Details

Other Details							
	Bid Identifi- cation No.	Availability of	Tender on-line	Last Date	Date & Time of opening of		
Procurement Officer		for bio	lding	& Time of	tender		
Trocurement officer		From	To	seeking tender	Technical Rid	Financial Bid	
		110111	10	Clarification	iccillical blu	Tillaliciai biu	
1	2	3	4	5	6		
Chief Construction Engi- neer, Rural Works Circle,	Tender Online	28.08.2023 at	15.09.2023	15.09.2023 up	16,09.2023 at	To be inti-	
Kendrapara-Jajpur	RCK - 28/ 23	11.30 A.M.	to 05.00 P.M.	to 02.00 P.M.	11.30 A.M.	mated later	

Further details can be seen from the website www.tendersorissa.gov.in Chief Construction Engineer, Rural Works Circle, kendrapara-Jajppur OIPR-25129/11/0028/2324

ମୁଖ୍ୟ ନିର୍ମାଣ ଯନ୍ତ୍ରୀଙ୍କ କାର୍ଯ୍ୟାଳୟ,



	Online Tender / 39-2023- 24/BPR	years Post Construction maintenance under CUVDA for the year 2023-24		01 No	Rs. 1	221.04 Lakhs	& "Spec Class a applical	ial" as	12 (Twelve) Calendar Month as provided
	Procurement Officer		Bid Identification No		Availability of tender online fo			ne for bidding	
-	011 (0 1 11 5 1		0 11 7 1 /				10		
- 1	Chief Construction Engineer,		Online Tender /		25.08.2023			08.09.2023	
١	R.W.Circle, Berhampur		39-2023-24/BPR		at 10.00 A.M.		u	pto 3.00 P.M.	
1	(i) EMD / Bid Security, Cost of Bid document is to be transferred through Online as per the procedu						er the procedure		

mentioned in the DTCN. Non-submission of the information/documents through online by the bidder as per the items mentioned in the eligible criteria of the DTCN will also liable for rejection of his tender.

Further details & Corrigendum if any can be seen from the website: - www.tendersodisha.gov.in Sd/- Chief Construction Engineer, R.W.Circle, Berhampur OIPR- 25071/11/0042/2324

epaper.newindianexpress om

"சேரதனை கடந்து கறுந்திரம் அடைந்தோம், சாதனை புசிந்து சரித்திரம் படைப்போம்



TWAD Board, Thaniavur,

















